



ವೇಗದ ಸರ್ವ್ ನೋವಿಸ್ ಏಸ್

■ ವಿಶಾಖ ಎನ್

ನವೊಮಿ ಒಸಾಕಾ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸರ್ವ್ ಮಾಡಬಲ್ಲ ಟೆನಿಸ್ ಆಟಗಾರ್ತಿ. ಅವರೇ ಹೇಳಿಕೊಂಡಂತೆ ಅವರ ಮನೋವೇಗ ಅದಕ್ಕೂ ಮಿಗಿಲು. 'ಪಂದ್ಯ ಮುಗಿದ ಮೇಲೆ ಸುದ್ದಿಗೋಷ್ಠಿಗೆ ಹೋಗಿ ಪ್ರಶ್ನೆಗಳನ್ನು ಮದರಿಸುವುದು ವೇದನೆ' ಎಂದು ಹೇಳಿ, ಫೆಂಚ್ ಓಪನ್ ಟೆನಿಸ್‌ನಿಂದಲೇ ಅವರು ಹೊರಗುಳಿದಿದ್ದಾರೆ. ಇದು ಬಹುಸಂಖ್ಯಾತರಿಗೆ 'ಅತಿಯಾಯಿತು' ಎನ್ನಿಸಿದೆ. ಮಾರ್ಟಿನ್ ನಾವ್ರಾಟಿಲೋವಾ ತರಹದ ತಾಯಿ ಮನಸ್ಸಿನ ಹಿರಿಯ ಆಟಗಾರ್ತಿಗೆ 'ಒಬ್ಬೊಬ್ಬರ ಮನಸ್ಸು ಒಂದೊಂದು ತರಹ. ಅವಳು ಪಾಪ... ಆಟಕ್ಕಾಗಿ ದೇಹ, ಮನಸ್ಸನ್ನು ಕಾಪಾಡಿಕೊಳ್ಳುವುದು ಮುಖ್ಯವೇನೋ ಹೌದು. ಆದರೆ, ಸುದ್ದಿಗೋಷ್ಠಿಗೂ ಮನಸ್ಸನ್ನು ಗಟ್ಟಿ ಮಾಡಿಕೊಂಡೇ ಇರಬೇಕು ಎಂದು ಕಟ್ಟಳೆ ವಿಧಿಸಿದರೆ

ಅದಕ್ಕೇನನ್ನಬೇಕೋ?' ಅನಿಸಿದೆ.

2019ರಲ್ಲಿ ನವೊಮಿ ಫಾರ್ಮ್ ಕಳೆದುಕೊಂಡು ಪಂದ್ಯವೊಂದರಲ್ಲಿ 50 ಸ್ವಯಂಕೃತ ಪ್ರಮಾದಗಳನ್ನು ಮಾಡಿದ್ದರು. 'ಉತ್ತರ ಕೊಡಲಾರೆ. ನನಗೆ ಅಳು ಬರುತ್ತಿದೆ' ಎಂದು ಹೇಳಿದ ನಂತರವೂ ಸುದ್ದಿಗಾರರಲ್ಲಿ ಪ್ರಶ್ನೆಗಳು ಹೆಚ್ಚಾಗಿದ್ದವೇ ವಿನಾ ಅನುಕಂಪ ಹುಟ್ಟಿರಲಿಲ್ಲ. ಆಗ ಅನೇಕ ಮಾಜಿ ಆಟಗಾರರು, ವಿಶ್ಲೇಷಕರು, 'ತಲೆ ಮೇಲಿನ ಕಿರೀಟವೇ ಭಾರ. ಅದನ್ನು ಹೊರಲಾಗದ ಅವಳ ಮಿದುಳೂ ಭಾರವಾಗಿದೆ' ಎಂದು ಟೀಕಿಸಿದ್ದರು. ಇನ್ನು ಕೆಲವರು, 'ಪುಟ್ಟ ಹುಡುಗಿ, ಮುಂದೆ ಸುಧಾರಿಸಿಕೊಳ್ಳುತ್ತಾಳೆ' ಎಂದು ಸಾಂತ್ವನ ಹೇಳಲು ಯತ್ನಿಸಿದ್ದರು.

ಟೆನಿಸ್ ಗ್ಲಾಮರಸ್ ಆಟವಾಗಿ ದಶಕಗಳೇ ಉರುಳಿವೆ. ಹೂಮೈದು ಸ್ವರ್ಶದ ಧೋರಣೆ ತುಳುಕಿಸುವಂತೆ ಚೆಂಡನ್ನು ನೆಲಕ್ಕೆ ಹಾಕುತ್ತಿದ್ದ ಮರಿಯಾ ಶರಪೊವಾಗೆ ಸ್ಪರ್ಶ್ ವಿನ್ಯಾಸ ಮಾಡಿದ ಇನ್ನೊಬ್ಬ ಚೆಲುವೆಗೂ ಅದರ ಅರಿವಿತ್ತು. ತನ್ನ

ನವೊಮಿ ಒಸಾಕಾ ಸುದ್ದಿಮಿತ್ರರ ಪ್ರಶ್ನೆಗಳೇ ತಮ್ಮನ್ನು ಇರಿಯುತ್ತವೆ ಎಂದು ಹೇಳಿ ಫೆಂಚ್ ಓಪನ್ ಟೂರ್ನಿಯಿಂದಲೇ ಹೊರನಡೆದು ಅಚ್ಚರಿ ಮೂಡಿಸಿದರು. ವೇಗದ ಸರ್ವ್‌ಗೆ ಹೆಸರಾಗಿರುವ ಅವರ ಮನೋತುಮುಲ ಬಲ್ಲವರೇ ಬಲ್ಲರು. ಕೆಲವು ತಾಯಿಯರಿಗೆ ಅವರಿಗೆ ಮಗುವಿನಂತೆ ಕಾಣುತ್ತಿದ್ದರೆ, ವೃತ್ತಿಪರರಿಗೆ, ವಿಶ್ಲೇಷಕರಿಗೆ ಬಾಲಿಶವಾಗಿ ವ್ಯಕ್ತವಾಗುತ್ತಿದ್ದಾರೆ.

